

ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತ

1. **Ref.:** Purandara Sahitya Darshana, Samputa 3, Samaja Darshana edited by Prof. S.K. Ramachandra Rao, page No. 178.
2. **Ref.:** Shri Purandara Dasara Sahitya Part – 5, Loka Neeti, edited by Shri Betageri Krishna Sharma and Shri Bengeri Huchha Rayaru, page No. 87.
3. **Note:** This song is not available in the books of Samagra Dasa Sahitya, published by Kannada & Culture Dept., Govt of Karnataka, Bengaluru and also in the books of Sri. Pavanje Guru Rao and also in the books of Gorebala Hanumantha Rayaru.
4. **Note:** Lyrics given here are as per Ref. 1. The wordings in Ref. 2 are slightly different and are not considered here.
5. **Note:** Singer has followed these lyrics.

ರಾಗ: ಮೋಹನ

ತಾಳ: ಝಂಪೆ

ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತ

ಸುಜ್ಞಾನಿಗಳ ಕೂಡ ಜಗಳವೆ ಲೇಸು || ಪ ||

ಉಂಬುಡುವುದಕ್ಕಿರುವ ಅರಸನೋಲಗಕ್ಕಿಂತ

ತುಂಬಿದೂರೊಳಗೆ ತಿರಿದುಂಬುವುದೆ ಲೇಸು

ಹಂಬಲಿಸಿ ಹಾಳು ಹರಟೆ ಹೊಡೆವುದಕ್ಕಿಂತ

ನಂಬಿ ಹರಿದಾಸರೊಳು ಪೊಂದಿ ಹಾಡುವುದೆ ಲೇಸು || ೧ ||

ಒಡನೆ ಹಂಗಿಸುವವನ ಪಾಲೋಗರಕ್ಕಿಂತ

ಕುಡಿನೀರು ಕುಡಿದುಕೊಂಡಿರುವುದೆ ಲೇಸು

ಬಿಡದೆ ಬಡಿದಾಡುವರ ನೆರೆಯಲಿಹುದಕ್ಕಿಂತ

ಅಡವಿಯೊಳಗಜ್ಞಾತವಾಸವೇ ಲೇಸು || ೨ ||

ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ

ಹಸನಾದ ಹಾಳುಗುಡಿಯೆ ಲೇಸು

ಬಿಸಜಾಕ್ಷ ಪುರಂದರ ವಿಠಲನ ನೆನೆನೆನೆದು

ವಸುಧೆಯೊಳು ಚಿರಕಾಲವಿರುವುದೆ ಲೇಸು || ೩ ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಗಳಿಸಿದರೆ ಇಂತಹ ಧನವನ್ನು ಗಳಿಸಬೇಕೆಂದು ದಾಸರು ಈ ಹಾಡಿನಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳನ್ನು ಎತ್ತಿ ಹೇಳಿದ್ದಾರೆ.

ಪೊಂದಿ ಹಾಡುವುದೆ – ಸೇರಿ ಸಂಕೀರ್ತನೆಯನ್ನು ನಡೆಸುವುದೇ.

ಪಾಲೋಗರ – ಹಾಲನ್ನು.

ಕುಡಿ ನೀರು – ಕುಡಿಯುವ ನೀರು; ಸೀನೀರು.

ಮಸೆದು – ಜಗಳಕ್ಕೆ ಸಿದ್ಧವಾಗಿರುತ್ತ.

ಹೆಸನಾದ – ಬಿಸಿಲಿಗೆ, ಗಾಳಿಗೆ ಮರೆಯಾಗುವ.

Classification: Keerthane

Ankita: purandara vittala

Location: NA

Category: Swabhava Vishleshane, Loka Neeti

Sub-Category: jnana, mitra, oota, ooru, arasa, harate, haridasa, niru, kaadu, patni, samsara, bhumi,

Pravachana: NA

Explanation: NA